

“ಬರ್ತ್ಯವಾಗಿದ್ದರೆ ನಾವು ನಿಲ್ಲುತ್ತೇವೆ”

(ಫಿಳಿಪ್ಪಿಯವರಿಗೆ 2:1-4)

ಇನ್ನೊಂದನ ಕಥೆಗಳಲ್ಲ,¹ “ನಾಲ್ಕು ಗೂಡಿಗಳ ಮತ್ತು ಸೀಂಹ ಎಂಬುದಾಗಿ ಕರೆಯಲಾಗಿದೆ.” ಕಥೆಯು ಈ ಲೀತಿಯಾಗಿ ಇರತ್ತದೆ: ನಾಲ್ಕು ಗೂಡಿಗಳ ಸ್ತೋಹಿತರಾಗಿದ್ದವು. ಅಪ್ಪಣಿಗಳು ಒಬ್ಬಾಗಿ ಜೆಂಟಲ್ಸ್‌ಲೈಡ್‌ವು. ಒಬ್ಬಾಗಿ ಮೇಯುಲೈಡ್‌ವು. ತಮ್ಮ ನಂರಕ್ಕಣಿಗಾಗಿ ಯಾವಾಗಲೂ ಒಟ್ಟಿಗಿರುತ್ತಿದ್ದವು. ಹೇಗೂ, ಒಂದು ಸೀಂಹವು ಅಪ್ಪಣಿನ್ನು ತಿನ್ಯಬೇಕೆಂದು ನಿರ್ಧರಿಸಿತ್ತು, ಸೀಂಹವು ಒಂದು ಗೂಡಿಗೆ, ಮಾತ್ರ ಸಮಾನವಾಗಿತ್ತು, ಅದರೆ ನಾಲ್ಕನ್ನು ಒಬ್ಬಾಗಿ ಎದುರಿನಲ್ಲು ನಾಧ್ಯಬಿರಾಲ್ಲ, ಆದುದಲಿಂದ ಒಂದು ಉಪಾಯವನ್ನು ಮಾಡಿತು. ನಾಲ್ಕು ಗೂಡಿಗಳಿಂದ ಒಂದು ಗೂಡಿ ಸ್ವಲ್ಪ ದೂರವಾದಾಗ, ತಕ್ಷಣವೇ ಸೀಂಹವು ಅದನ್ನು ಸಂಧಿಸಿ ಇತರೆ ಮೂರು ಗೂಡಿಗಳ ಅದರ ಬಗ್ಗೆ ಕೆಳ್ಳಿದ್ದಾಗಿ ಮಾತನಾಡುತ್ತವೆ ಎಂದು ಉನ್ನಲಿತು. ತೆಲ ಕ್ಷಣಿಗಳಲ್ಲ, ಆ ನಾಲ್ಕು ಗೂಡಿಗಳ ತಮ್ಮಿಲ್ಲ ಒಬ್ಬಿಗೊಬ್ಬರು ವಿರೋಧವಾಗಿ ಮಾತನಾಡುತ್ತಿದ್ದಾರೆ ಎಂದು ತಿಳಿದು, ತ್ವರಿಯೆಂದು ಗೂಡಿಗಳ ಪ್ರತ್ಯೇಕವಾದ ಮಾರ್ಗದಲ್ಲ ನಾಗಲು ನಿರ್ಧರಿಸಿದ್ದವು. ಆಗ ಸೀಂಹಕ್ಕೆ ನಾಲ್ಕು ಉತ್ತಮವಾದ ಆಹಾರವು ದೊರೆಯಲು.² ಈ ಕಥೆಯ “ಲೀತಿ”: ಏನೆಂದರೆ ಬರ್ತ್ಯವಾಗಿದ್ದರೆ ನಾವು ನಿಲ್ಲುತ್ತೇವೆ: “ಪ್ರತ್ಯೇಕವಾಗುವುದಾದರೆ ಜಿಂದ್ಬ ಹೊಣೆತ್ತೇವೆ.”³

ಈ ಹಡಗಿಗೆ ಹೇಳಿಕೆಯನ್ನು ಅಂತ ರಾಷ್ಟ್ರೀಯವಾಗಿ ಗ್ರಹಿಸಲಾಗಿದೆ.⁴ ರಾಜನಿತಿ ಸಿಪುಣರು ಈ ಸರ್ಕಾರನ್ನು ಒಪ್ಪಿಕೊಳ್ಳುತ್ತಾರೆ. 1769ರಲ್ಲ, ಜಾನ್ ಡಿಕ್ಸನ್‌ನ್ನಾರವರು ತಮ್ಮ ದೇಶದ ಜನರಿಗೆ,⁵ “ಹರನ್ನರ ಕೈಜೋಡಿಸಿ, ಅಪ್ಪೇಲಕೆಯವರು ದ್ಯುಯ್ಯಾ ಗೊಳಿಂಬಣಿ! ಬರ್ತ್ಯತೆ ಇದ್ದರೆ ನಾವು ನಿಲ್ಲುತ್ತೇವೆ. ಪ್ರತ್ಯೇಕವಾಗುವುದಾದರೆ ಜಿಂದ್ಬ ಹೊಣೆತ್ತೇವೆ ಎಂದು ಬೇಡಿಕೊಂಡರು.” ಸ್ವೇಚ್ಛ ನಿಯಮಾವಿಂದಿಗಳ ಈ ಸರ್ಕಾರನ್ನು ಒಪ್ಪುತ್ತೇವೆ. ಪುರಾತನ ಕಾಲದ ಹೇಳಿಕೆ ಪ್ರತ್ಯೇಕಿಸಿ ಮತ್ತು ಜಯಗಳಿಗೆ ಎಂಬುದಾಗಿತ್ತು. “ಧಾರ್ಮಿಕತೆಯಲ್ಲ ಈ ಸರ್ಕಾರ ದ್ವಿಗುಣವಾಗಿರುತ್ತದೆ.”⁶ ಯೇಣಬಿನ ಶಿಷ್ಯರು ಒಂದಾಗಿ ಇರಬೇಕೆಂದು ಯೇಣ ತೀಸ್ತನು ಖೂಫಿಸಿದನು (ಯೋಹಾನ 17:20-23) ಮತ್ತು ಈ ನಾಮಾನ್ಯವಾದ ಹೇಳಿಕೆಯನ್ನು ನೀಡಿದ್ದಾನೆ: “ಒಂದು ರಾಜ್ಯದಲ್ಲ ಬೇಂದ ಹುಟ್ಟಿದರೆ ಆ ರಾಜ್ಯವು ಉಳಿಯಲಾರದು, ಒಂದು ಮನೆಯಲ್ಲ ಬೇಂದ ಹುಟ್ಟಿದರೆ ಆ ಮನೆಯು ನಿಲ್ಲಲಾರದು” (ಮಾತರ 3:24).

“ಕೈಸ್ತನು ಮಾಡಬೇಕಾದ ಒಂದೇ ನಂಗತಿ” ಎಂಬ ಅಧ್ಯಯನದಲ್ಲ ನಮ್ಮ ನಡವಜೆಕೆಯ ಕುಲತಾಗಿ ನೋಡಿದ್ದೇವೆ. “ತೀಸ್ತನ ನುವಾತೆಗೆ ಯೋಣ್ಯವಾಗಿ ನಡಕೊಳ್ಳಬೇಕು” (ಫಿಳಿಪ್ಪಿ 1:27). ನಾವು ಹರಲೋಕ ರಾಜ್ಯದ ನಂಭಾನದವರಾಗಿ ನಡಕೊಳ್ಳಬೇಕು. ಎಂಬ ಹಡವನ್ನು ಉಹಯೋಗಿಸಿದ್ದೇವೆ. ಕೃದಯದಲ್ಲಿಯೂ, ಮನಸ್ಸಿನಲ್ಲಿಯೂ, ಮತ್ತು ಜೀವಿತದಲ್ಲಿಯೂ ಒಂದಾಗಿರುವರಿಂದ ಮಾತ್ರ ಅದು ನಾಧ್ಯವಾಗುತ್ತದೆ:

ಹೇಗೂ ತೀಸ್ತನ ನುವಾತೆಗೆ ಯೋಣ್ಯರಾಗಿ ನಡೆಯಕೊಳ್ಳಲಿ. ಆಗ ನಾನು ಒಂದು ನಿಮ್ಮನ್ನು ನೋಡಿದರೂ ನಲ್ಲಿಯೇ, ದೂರದಲ್ಲಿ ನಿಮ್ಮ ನುಡಿಯನ್ನು ಕೇಳಿದರೂ ನಲಿಯೇ, ನೀವು ನಿಮ್ಮ ವಿರೋಧಿಗಳಿಗೆ ಯಾವ ವಿಷಯದಲ್ಲಾದರೂ ಹೆಡರದೆ ಒಂದೇ ಆಂತರಿಕ ದ್ವಿತೀಯ ವಿಷಯದಲ್ಲಾದರೂ ನಂಜಕೆ ಗೋಸ್ತರ ಬಹಿರ್ವಿದಿಂದ ಹೊರಾಡುವರಾಗಿದ್ದೀರೆಂದು ನಾನು ತಿಳಿದುಕೊಳ್ಳಬೇನು (1:27).

ಬಹಕುತ್ಯಪುಷ್ಟವರಾಗಿದ್ದ ನನ್ನ ಸಂತೋಷವನ್ನು ಹಲಿತೂರಣ ಮಾಡಿಲ. ನಿಮ್ಮೆಲ್ಲರಿಳಿ
ಒಂದೇ ತೀರ್ಥಿತಯರಲ; ಅನೆಂಜ್ಯೋಭಾವಪುಷ್ಟವರೂ ಒಂದೇ ಗುರಿಯಷ್ಟಕೆಂದವರೂ
ಆಗಿಲ್ (2:2).

ಒಂದು ಸಂಸ್ಥಾನದವರು ಬಿಭಾಗಗೊಂಡರೆ, ವೈಲಿಗಳಿಗೆ ಅವರು ಸರಳವಾಗಿ
ತುತ್ತಾಗುತ್ತಾರೆ. ಹರಲೇಂಟ್ ಸಂಸ್ಥಾನದವರಿಳಿ ಬಿಭಾಗ ಉಂಬಾದರೆ, ಅವರು ತಮ್ಮ
ಅರನನಿಗೆ ಅವಮಾನ ಉಂಟುಮಾಡುವವರು ಮಾತ್ರವಾಗಿರದೆ, ತಮ್ಮ “ಬಿರೋಧಿಗಳಿಗೆ”
ದೊರೆಯುವವರಾಗಿರುತ್ತಾರೆ (1 ಕೆಲಿಂಥ 1:10-13; ಗಲಾತ್ಯ 5:19-21). “ಅವರು
ಘಜೆನುವ ಸಿಂಹೋದೋಹಾದಿಯಲ್ಲ ಯಾರನ್ನು ನುಂಗಣ ಎಂದು ಕಾಯುತ್ತಿರುತ್ತಾರೆ”
(1 ಹೆಚ್ತ 5:8).

ಫಿಳಿಪ್ಪಿ 2:1-4 ನಮ್ಮ ಹಾರದ ಬಿಷಯವಾಗಿರುತ್ತದೆ. ನಾವು ಒಂದು ಸೂತನ
ಅಧ್ಯಾಯವನ್ನು ಶ್ವಾರಂಜನುತ್ತಿದ್ದರೂ, ಫಿಳಿಪ್ಪಿಯವರ ನಡವಜಕೆಯ ಕುಲತಾಗಿ, ಹೌಲನು
ಮುಂದುವರಿಸುತ್ತಿದ್ದಾನೆ. “ಆದುದಿಲಂದ” ಎಂಬ ಪದವು 2ನೇ ಅಧ್ಯಾಯದ ಶ್ವಾರಂಭವನ್ನೂ
ಮತ್ತು 1 ನೇ ಅಧ್ಯಾಯದ ಅಂತೆವನ್ನು ಒಂದುಗೂಡಿಸುತ್ತದೆ. ಮೊದಲ ನಾಲ್ಕು ಪಜನಗಳಲ್ಲಿ
ಬಹಕುತ್ಯದ ಕುಲತು ಒತ್ತಿ ಹೇಳಲಾಗಿದೆ.

ಅತ್ಯಧಿಲ್ಲಿ ಬಹಕುತ್ಯಪುಷ್ಟವರಾಗಿರುವವು (2:1, 2)

1:27-30ರವರಗೆ, ತಮ್ಮ ಬಿರೋಧಿಗಳಿಗೆ ಯಾವ ಬಿಷಯದಲ್ಲಾದರೂ ಹೆದರದೆ
ಒಂದೇ ಆತ್ಮದಳ ದೃಢವಾಗಿ ನಿಲ್ಲಬೇಕೆಂದು ಎಜ್ಲಿಸಿದನು. ಅಧ್ಯಾಯ 2ರ ಶ್ವಾರಂಭದಳಿ
ಭಯಹಡಿದೆ ಇರಲು, ಮತ್ತು ದೃಢವಾಗಿ ನಿಲ್ಲಲು, ಬಲವನ್ನು ದೃಢತೆಯನ್ನು ಹೊಂದಲು ಇತರ
ಕೈತ್ತರ ಅವಲಂಬನೆಯು ಅತಿ ಅವಶ್ಯ ಎಂದು ಹೊಲನು ಒತ್ತಿ ಹೇಳಿದ್ದಾನೆ. ಅವರು ಈ ಲೀಟೆ
ಇರಲು ಬಹಕುತ್ಯದಲ್ಲಿ ಸಿಂಹಕಳ್ಳಿ ಬೇಕಿತ್ತು.

ಬಹಳ ಶ್ವಾಮುವಾದ ತಲೆಬರಹವನ್ನು ಜಜೀವನುವ ಮೂಲಕವಾಗಿ ಅಧಾರಿ
ಅರಂಭಿಸಿಬ್ಬಿತ್ತದೆ: “ಕ್ರಿಸ್ತನಿಂದ ಉತ್ತೇಜನ, ತೀರ್ಥಿತಯ ಪ್ರೇರಣ, ಹವಿಶ್ವಾಸನ ಅನೆಂಜ್ಯೋಭ್ಯಾಸ
ಕಾರುಣ್ಯದಯಾರನಗಳು ಉಂಬಾಗುವುದಾದರೆ” (ಪಜನ 1). “ಅಂಬಾಗುವುದಾದರೆ”
ಅಂದರೆ, ಅದರ ಮುಂದಿನ ಹಾಗೂ ಹೋಗುಗಳನ್ನು ಹೊರತುಪಡಿಸಿ, ಅದರಿಳಿರಬೇಕಾದ
ಸಿಯಮಾರ್ಗನ್ನು ತಿಜಿಸುತ್ತದೆ, ಆದರೆ ಹೊಲನು ಈ ಪದವನ್ನು ಈ ಅರ್ಥಕ್ಕಾಗಿ ಉಪಯೋಗಿ
ಸಿರುಪದಿಲ್ಲ, ಆದರೆ ಸಿದಿಕಣ್ಣವಾದ ನತ್ಯವನ್ನು ಬಹಿರಂಗ ಪಡಿನಲು ಉಪಯೋಗಿಸಿದ್ದಾನೆ
“ಹೀಗಿರುವದಲಂದ” ಎಂಬ ಪದವನ್ನು ಉಪಯೋಗಿಸಿ ಈ ವಾಕ್ಯ ಭಾಗಕ್ಕೆ ಯಾವುದೇ
ಕಾಸಿಯನ್ನು ಹೊಲನು ಉಂಟುಮಾಡಿರುವದಿಲ್ಲ ಪಜನ 1.

ಈ ವಜನದಳಿ ಸಿಧಿಷ್ಟವಾದ ಗುಣಧರ್ಮವನ್ನು ಮಾತ್ರ ತಿಜಿನಲಾಗಿದೆ. ಯೀಂನು
ಕ್ರಿಸ್ತನಿಳಿಯ ಅಶೀವಾದದ ಕುಲತಾದ ನಾರಾಂಶವನ್ನು ಹುಡುಕಲು ಅನಾಧ್ಯವಾ ಗುತ್ತದೆ:

- “ಕ್ರಿಸ್ತನಿಂದ ಉತ್ತೇಜನ”: ಉತ್ತೇಜನ ಎಂಬ ಪದವನ್ನು ರೀಕ್ಲೋ ಭಾಷೆಯಲ್ಲ
(GK.: *paraklesis*) ಅಂದರೆ “ಜೊತೆಯಲ್ಲ ಕರೆಯಲುಪ್ರದ ಯಾರನ್ನು ಬದಿಯಿಂದ
ಕರೆದ ಅನುಭವ ಸಹಾಯಕಾಗಿ ಕರೆಯಲುಪ್ರದ ಎಂಬುದಾಗಿ ಅದನ್ನು “ತ್ವಭೋಽ
ದನೆ” ಎಂಬುದಾಗಿ ತಜುಂಪೆ ಮಾಡಲಾಗಿದೆ. ಅಧವಾ (ASV)ಯಲ್ಲ “ದುಃಹೋಽ
ಪರಮನ” (KJV). NCV ಕೇಳುವದೇನೆಂದರೆ ಕ್ರಿಸ್ತನಿಳಿಯ ಸಿನ್ನ ಜೀವಿತವು
ನಿನಗೆ ಭಲವನ್ನು ನಿಂಡುತ್ತದೆಯೇ? ನಮ್ಮ ಉತ್ತರವು “ಹೊದೆಂಬುದಾಗಿದೆ!”
- “ತೀರ್ಥಿತಯ ದುಃಹೋಽಪರಮನ”: “ದುಃಹ ಉಪರಮನ” ಎಂಬುದಕ್ಕೆ ರೀಕ್ಲೋ
ಭಾಷೆಯಲ್ಲ (GK.: *paramuthia*, ಅಂದರೆ ಜೊತೆಯಲ್ಲ ಮಾತನಾಡಲು)

“**తుట్టేలిథనే**” ఎంబ అథవా అదు “**నంత్యేనుబికే**” ఎంబుదాగియూ అథవా (KJV, NIV) అథవా శైల్ప్రాక (RSV). NCVయిల్ల అవన తీర్మియు సిన్నెన్ను నంత్యేనుత్తుదేయే? కౌదు, అదు నాచ్చు! దేపరు నస్తున్ను తీర్మిసి తన్న మగన్ను తఱ్పిసిద్దునే (యోహాన 3:16), ఆతను తన్న తీర్మియున్న దినే దినే మందువలనుత్తునే (రోమాపుర 8:39).

- “**హబిత్రాత్కున త్రేలరజే**”: ఆత్కు ఎంబుదు మనుష్యున ఆత్కు ఎంబుదాగి అథవా హబిత్రాత్కు ఎంబుదాగి చునుష్యున ఆత్కుదళ్ల నంజికే ఇడువవను, ఈ హారదళ్ల అవసిగే నిదించ్చాడ ఎంబ బరవణిగే ఇరువదిల్ల. లైసిద్ది హొందిరువ తజుంచేగళల్ల అంగ్ల భాషీయ క్యాపిటల్ “S” ను ఆతన ముందే లుహయేగిసిద్దురే అదు హలశుద్ధ ఆత్కునిగే నూజనే (KJV, NKJV, ASV, NASB, NIV, RSV) ఇదు నంత్యువాగిద్దరే, “**హబిత్రాత్కు త్రేలరజే**” అందరే “**ఆత్కునోందిగే అనేయైన్స్తే**” ఎంబ నూజనే ఇరబహుదు (NIVయిన్న నోండిల) ఎరడు తాష్ట్యయవు సలిబరబహదు, ఎరడరల్ల బిలేషచాద నంత్యపు అడకువాగిదే. నాచు దీక్షాన్నాన హొందిదాగ (ముఖుగినువ) దేపర ఆత్కుపన్ను పరవాగి పడెయుత్తేఉచే (అప్పొస్తులరక్కుత్యుగళ 2:38), అదు నమ్మున్ను బికముత్కు నడెనబేటు (1 కేలింథ 12:13). లజడ్యా గఫినోరచరు “**ఇదన్ను ఆత్కునింద లుంబాద విశ్వాసిగళ అనేయై న్యుతే** ఎందు కరెదిద్దురే అవను త్రుతియొబ్బరల్ల ఇద్దునే [నోండిల 2 కేలింథ 13:14].”⁷ “నాచు నహోలదరరాగి ఆతన ఆత్కున్ను హొందిదప రాగిరుపుదు నినగే యాపుదాదరు అథవాన్ను నిఱుత్తుదేయే?” (LB). అదు ఆగలేబేటు!
- “**కారుణ్యదయారనగళు**”: దేపర తీర్మియున్న అలతియపరు. ఇతరరన్న తీర్మి సలు బధ్యరాగిరుత్తురే (ఇ యోహాన 4:11; కోలోన్సే 3:12). ఫిలప్పియవరు కారుణ్యదయారనగళన్ను హొందిద్దరే? కౌదు, అవరు పడెద్దరు. (ఫిలప్పి 1:8న్న నోండిల) - నాచు నక హొందిద్దేఉచే!

ఫిలప్పియవరు ఈ ఆశించాదద అనుభవగళన్ను హొందిద్దరు. నాచు నక హొందిద్దేఉచే. తీస్తున్నల్లియవ ఆశించాదపు నుమ్మునే దొరకువదిల్ల! అదు నినగే నామాన్స స్వాళ్చవాగిదిరా.

శోధిసల్పయ్య, నాచు 1నే వజనదళ్లయే ఇరదే, హోలను హేఖువంథ అంశాగిగే గమన సిద్ధోణ. ఫిలప్పియవరు ఈ బిధివాగి ఆశించాద పడెద్దలంద, అప్పొస్తులను అపలగి ఒందు మనబి ఘాడి, “నస్తు నంతోంచచచన్ను పలహూణంచాడిల” అందను (పజన 2ఎ). ఫిలప్పియ నహోలదరు అవన్ను కేగాగలే నంతోంచచడిసిద్దరు (1:3, 4; 4:1); అదర పలణామవాగి అవను “నంతోంచక్కు నేలసిల” ఎంబ గ్రీకో తజుంచే పదచన్ను “నంపూణ ... ఘాడి” ఎందాగ అదర అథవా “చుంజనలు”⁸; KJVయిల్ల “పూణం తుంజను” (“పూతో తుంజను”). J. B. లైట్ ఫటోరచర అను వాద “నస్తు హతేయు తుంజ పలయువంతే తుంజను” ఎంబుదాగిరుత్కుడే.

యాచ బిషయపూ హోలన నంతోంచచన్ను తుంజ పలయువంతే ఘాడుత్తిత్తు? అవరు నమాదానవన్ను మత్తు బిక్కుతేయన్ను హొందిద్దరు ఎంబ నుద్దియిందలే:

“ಬಕಮತ್ಯಪುಷ್ಟಪರಾಗಿದ್ದ ನನ್ನ ಸಂತೋಷವನ್ನು ಹಲವೂಳಿಸಿದಿಲ್ಲ ನಿಮ್ಮೆಲ್ಲರಿಗೆ ಒಂದೇ ಪ್ರೀತಿ ಇರಲು [ಅಕ್ಕರಳಿ: “ಒಂದನ್ನೇ ಯೋಜಿಸುವುದು”] [ಅಕ್ಕರಳಿ: “ಅತ್ಯದಿಗೆ ಒಂದಾಗಿರುವುದು”]” (2:2). 1:27ರ ಹದವನ್ನೇ ಉಹಯೋಗಿಸಲಾಗಿದೆ: ಅವರ ಯೋಜನೆಗೆಂತಿಲ್ಲ ಬಕ್ಕಪುಷ್ಟಪರಾಗಿರಬೇಕೆಂದು ಹೊಲನು ಬಯಸಿದನು (ಯೋಜನೆಯಲ್ಲ, “ಒಂದೇ ಮನಸ್ಸಿನಿಂದ ಇರುವದು”) ಕಾರಣದಿಯಾರಹಣಿಲ್ಲ ಒಂದಾಗಿರಬೇಕೆಂದನು ಅವರು ಪ್ರೀತಿಯಲ್ಲ ಒಂದಾಗಿರಬೇಕು ಎಂದನು: ಅವರ ಗುಲಿಯಲ್ಲ ಒಂದಾಗಿರಬೇಕು (“ಒಂದೆ ಉದ್ದೇಶ”) ಅವರು ಹೃದಯದಲ್ಲಿ ಮನಸ್ಸಿನಲ್ಲಿ ಮತ್ತು ಜೀವಿತದಲ್ಲ ಒಂದಾಗಿರಬೇಕೆಂದು ಹೊಲನು ಬಯಸಿದನು, ವಜನ 2ರಳ್ಳರುವ ಮನಬಿಗಳು, ವಜನ 1ರಳ್ಳ ನೇರಪೇಶ ದವು ಎಂದು ಬರಹಗಾರರು ಬರೆದಿದ್ದಾರೆ:

- “ತ್ವಿಸ್ತನಾಲ್ಲಿ” ಉತ್ತೇಜನವಿಬಿಧವದಲಂದ (ವಜನ 1), “ಒಂದೇ ಮನಸ್ಸಿನಪರಾಗಿಲ್ಲ” (ವಜನ 2).
- “ಪ್ರೀತಿಯ ತೈಲಜ್ಞಿ” ಇರುವದಲಂದ (ವಜನ 1), “ಒಂದೇ ಪ್ರೀತಿಯಲ್ಲಿ” (ವಜನ 2).
- “ಹವಿತ್ವಾತ್ಮನ ಅನೇಷ್ಯಾನ್ಯತೆ” ಇರುವದಲಂದ (ವಜನ 1), “ಬಕ್ಕಪತ್ಯಪುಷ್ಟಪರಾಗಿಲ್ಲ” (ವಜನ 2).
- “ಕರ್ಯಾಧಯಾರಹಣಗಳು” ಇರುವದಲಂದ (ವಜನ 1), “ಒಂದೇ ಗುಲಿ ಇಟ್ಟ ಕೊಂಡಪರಾಗಿಲ್ಲ” (ವಜನ 2).

ಬಕಮತ್ಯಪು ಬಿಶೇಷವಾದ ಸದ್ಯಾಳಿವಾಗಿದೆ - ಶ್ರೀಸ್ತನ ನಿಮಿತ್ತವಾಗಿ ಅದು ಬಹುಹಾಮುಖವಾಗಿದೆ! ಆತನ ಶಿಷ್ಯರು “ಒಂದಾಗಿರಬೇಕೆಂದು” ಯೇನು ಹಾರ್ಥಿಸಿದನು ಆದದಲಂದ ದೇವರು ಆತನನ್ನು ಕಳಿಹಿನದನೆಂದು ಲೋಕವು ನಂಬುವುದು (ಯೋಹಾನ 17:21, 23). ತುಸಂಗಿಯ ಬರಹಗಾರನು ಒಬ್ಬಾಗಿರುವದಲಂದ ಬಲವು ವೃದ್ಧಿಯಾಗುತ್ತೆಂದು ತಿಳಿಸಿದನು: “ಒಬ್ಬಂಂಗಿನನ್ನು ಜಯನಬಲ್ಲವಿಸಿಗೆ ಇಬ್ಬರು ಏದುರಾಗಿ ನಿಲ್ಲಬಹುದು; ಮೂರು ಹುಲಿಯಹಗ್ಗ ಬೇಗ ಕಿತ್ತು ಹೋಗುವದಿಲ್ಲವಣ್ಣ ತುಸಂಗಿ” (4:12). “ಒಡಮಟ್ಟಿದವರಿಗೆ ಜಗತ್ತಾರಿಗಳನ್ನು ಇತ್ತುವವನನ್ನು ದೇವರು ಅನಹಿನುತ್ತಾನೆ” (ಜ್ಞಾನೋಽಕ್ತಿ 6:19). ಆದಿಕಾಂಡ 14:8; ರೋಮಾಂತ್ರ 15:5; 16:17; 1 ಕೊಲಂಧ 1:10; ಗಲಾಕ್ಯ 5:19-21; ಎಥನ 4:1-6 ಈ ವಜನಗಳ ಬಕ್ಕತೆಗಿರುವ ಆಶೀರ್ವಾದವನ್ನು ಮತ್ತು ಒಡಕುಂಟು ಮಾಡುವವರಿಗೆ ಶಾಪವನ್ನು ತಿಳಿಸುತ್ತೇವೆ.

ಈ ತುಸಂಗವನ್ನು ಮಾಡಲು ಸಿದ್ಧಾಂತಾಗಿ ಫೀಲ್ಪಿ 1:27 ಮತ್ತು 2:2 ಉಹಯೋಗಿಸಿ ಇಷ್ಟ ಜಿನ ಬರಹಗಾರರು ಬಕ್ಕತೆಗೆ ಬಿರುದ್ಧವಾದ ಕಾರಣಗಳನ್ನು ನಿಡಿಯುವೆಂದು ನಾನು ಆಜ್ಞಾಯಿಸಹಡುತ್ತೇನೆ. ಬಿಶೇಷವಾಗಿ ಬೋಧನೆಗಳಲ್ಲಿ ಮತ್ತು ಸಿದ್ಧಾಂತಗಳ ಕ್ಷೇತ್ರಗಳಲ್ಲಿ ಇರುವಂತ ಬಕ್ಕತೆಯ ಕುಲತಾಗಿ ಅನೇಕರು “ಬಕ್ಕತೆಯು, ಸಮಾನತೆ ಅಲ್ಲ ವೆಂದು ತುಪಿಹಾದಿಸಿದ್ದಾರೆ.” ನಮ್ಮೆಲ್ಲರಿಗೆಯೂ ವ್ಯಾತ್ಯಾಸಗಳಿರುವೆಂದು ನಾನು ತಿಳಿದಿದ್ದೇನೆ, ಆದುದಲಂದ ನಾವುಗಳ ಎಲ್ಲವನ್ನು ಒಳಗೊಳಿಸುವ ಅಗತ್ಯವಿರುವದಿಲ್ಲ. ಆದಾಗ್ಯ ದೇವರು ಹೂಢಬಿಕವಾಗಿ ಬಕ್ಕತೆಯನ್ನು ಬಯಸುತ್ತಾನೆ.

ನಂಜಕೆಯ ಕುಲತಾಗಿ, ಬಕ್ಕತೆ: ಮತ್ತು ನಲಹೆಗಳ ಕುಲತಾಗಿ, ನಾತ್ತತಂತ್ರ: ಮತ್ತು ನಕಲ ಬಿಷಯಗಳಲ್ಲಿ [ಪ್ರೀತಿಯ] ಕುಲತಾಗಿಯಾ ಕಳೆದ ದಿವಸಗಳಲ್ಲಿ ಕೆಲವು ಶೈಲೀಕರಣನ್ನು ಕೇಳಿರುತ್ತೇವೆ. “ನಂಜಕೆಯ ಕುಲತಾದ ಬಿಷಯಗಳಲ್ಲಿ” ದೇವರ ವಾಕ್ಯದ ಸಿಯಮಗಳು ಸ್ವಷ್ಟಗೊಂಡಿರುತ್ತದೆ (ನೋಡಿಲ ರೋಮಾಂತ್ರ 10:17). ಈ ಬಿಷಯಗಳಲ್ಲಿ ನಾವುಗಳ ಬಕ್ಕಪತ್ಯಪುಷ್ಟಪರಾಗಿರಬೇಕು. “ನಲಹೆಗಳ ಕುಲತಾಗಿ”

ಬ್ಯಾಬಿಲನೆಲ್ಲ ಎಲ್ಲಿಯೂ ಈ ನಿರ್ದಿಷ್ಟವಾದ ಹೇಳಕೆಯನ್ನು ಕಾಣುವದಿಲ್ಲ. ಈ ವಿಷಯವನ್ನು ನಾವು ಒಷ್ಟಿಗಾಗು - ನಾವು ಒಷ್ಟಿಗಾಗಿಲ್ಲದೆ ಇದನ್ನು ಮಾಡುವವರಿಗೆ (ಎಫ್‌ನ 4:1-3ರಾಜ್ಯರ ಅತ್ಯಾದಲ್ಲಿ ಬಹುಮಾನದ ಬೋಧನೆಯನ್ನು ನೋಡಿಲಿ). ನಂಜಕೆಯ ಕುಲತಾದ ಸಂಗತಿಗಳು ಅಥವಾ “ಸಲಹೆಯನ್ನು ನೀಡುವ” “ಬಿಷಯಗಳ ಕುಲತು” ನಹೋಣದರು ಕೆಲವು ನಾಲಿ ಒಪ್ಪದೆ ಇದ್ದರೂ ಹೂಢಿಬಿಕ ಸಿಯಮಗಳು ತಿಜಸಿರುವಂತೆ ಹೂಢಿಬಿಕವಾದ ಯೋಜನೆಗಳು ಮತ್ತು ಬೋಧನೆಗಳು ಹೂಢಿಬಿಕ ಬಹುತೇಯ ಫಲತಾಂಶವನ್ನು ನೀಡುತ್ತದೆ, ಇದೆಲ್ಲವನ್ನು ನಾವು ಪ್ರೀತಿಯಂದಲೇ ಮಾಡಬೇಕು.

ಎಲ್ಲವನ್ನು ಒಷ್ಟಿಕೆಳುಬ್ಬವ ಅಗತ್ಯಿರುವದಿಲ್ಲ - ಅದರೆ ಬ್ಯಾಬಿಲನ ವಿವರಣೆಕಾರರು ಆ ವಾಕ್ಯ ಭಾಗದಲ್ಲಿಯೇ ನಿಲ್ಲಲು ತ್ಯಾತ್ಮಿನಬೇಕಿತ್ತು. ಅವರಲ್ಲ ಕೆಲವರು ಈ ಭಾಗವನ್ನು ಮುಗಿಸಿದ ನಂತರ, ಅನೇಕರು ಅಥವ ಎಲ್ಲರೂ “ಬಹುತೇಯ” ವಿಷಯವನ್ನು ಆ ವಾಕ್ಯ ಭಾಗದಿಂದ ಹೊರಹಾಕಿದ್ದಾರೆ. “ತನ್ನ ಕಣ್ಣಿಗೆ ನಲಿಯಾದದ್ದುನ್ನ ಮಾಡಲು” (ನಾಯಾಯಾಖಾತ 21:25). ಶ್ರೀತಿಯೋಬ್ಬನಿಗೂ ಹಕ್ಕನ್ನು ನೀಡಲಾಗಿದೆ, ನಾವೆ ಲ್ಲರೂ “ಬಕಂತುವುಷ್ಟಪರಾಗಿ” ಮತ್ತು “ಒಂದೇ ಗುಲಿಯನ್ನು ಹೊಂದಿದವರಾಗಿರಲು ದೇವರು ನಮಗೆ ಸಹಾಯನಲ್ಲ”!

ನಾನ್ಯಾಧ್ರಾದಿಂದ ಬಹುತ್ವಪುಷ್ಟಪರಾಗಿರುವದು (2:3, 4)

ವೃತ್ತಿಗತವಾರಿಯೂ ಮತ್ತು ಆರ್ಥಿಕ ಕುಲತಾಗಿಯೂ, ನಾವೆಲ್ಲರೂ ವ್ಯಾತ್ಯಾಸಪುಷ್ಟವ ರಾಗಿರುವದಲಿಂದ, ನಾವು ಬಕಂತುವುಷ್ಟಪರಾಗಿರುವದು ಹೇಗೆ? ಬಹುಶಃ ನಮ್ಮ ಬಹುತೇಯಲ್ಲಿರ ಬೇಕಾದ ಬಹು ಹಾಮುವುಬಾದ ಸಂಗತಿಯೆನೆಂದರೆ, ಯೆಂನುಬಿನಿಂದುವ ನಾಮಾನ್ಯಾಧ ನಂಜಕೆಯಾಗಿರುತ್ತದೆ. ನಾವೆಲ್ಲರೂ “ಆತನಿಲ್ಲ ಒಂದೇಯಾಗಿರುವದಲಿಂದ” (ರೋಮಾತ್ತರ 6:5), ನಾವುಗಳು ಹರಣ್ಣರ ಬಹುತೇಯಲ್ಲಿರುತ್ತೇವೆ. ಹೇಗೂ, ನಮ್ಮ ಸಹ ಕೈನ್ಯಾರ ಕುಲತಾಗಿ ನಮ್ಮಿಲ್ಲಿರುವ ಮನೋಭಾವವು ತುಮುಳವಾದದ್ದು. ನಾವು ನಾನ್ಯಾಧಿಗಳಾಗಿದ್ದು ಮತ್ತು ಸಲಹೆಗಳ ವಿಷಯದಲ್ಲಿ ನಮ್ಮದೇ ಮಾರ್ಗಣಿಕನ್ನು ಅನುಸರಿಸುವದಾದರೆ, ಬಹುತೇಯ ಅನಾಧ್ಯ ವಾಗುತ್ತದೆ.

ವಜನ 3 ಮತ್ತು 4ರಲ್ಲ, ಹೌಲಿನು ನಾನ್ಯಾಧರದ ಕುಲತಾಗಿ ಒತ್ತಿ ಹೇಳಿದ್ದಾನೆ. ಅವನು ಈ ವಜನಗಳಲ್ಲಿ ನಿಂಡಿರುವ ನಲಹೆಗೆಗೆ ಬಿಧೇಯರಾಗುವದು ಕಣ್ಣವಾಗುತ್ತದೆ - ಅದರೆ ಅವುಗಳು ಅತಿ ಅವಶ್ಯವಾಗಿವೆ! ವಜನ 3 ಈ ಲಿತಿಯಾಗಿ ಶ್ರಾರಂಭ ವಾಗುತ್ತದೆ. “ಹಕ್ಕಹಾತದಿಂದಾಗಾಗಲ ಒಣಹೆಚ್ಚೆಯಂದಾಗಾಗ ಯಾವುದನ್ನು ಮಾಡದೆ ಶ್ರೀತಿಯೋಬ್ಬನೂ ದೀನಭಾವದಿಂದ ಮತ್ತೊಬ್ಬನ್ನು ತನಗಿಂತಲೂ ಶ್ರೀಷ್ಟನೆಂದಿನಂತಿಲ್ಲ,” “ನಾನ್ಯಾಧರ” ಕುಲತಾಗಿ ರೀತಕ ಭಾಷೆಯ ಅನುವಾದವು “ದುರಾಸೆ” ಯಂಬುದಾಗಿದೆ 1:17. ಒತ್ತುಡಿಗಳ ಮರ್ದುದಳಿಯೂ ಹಿಂಬಾಲಕರನ್ನು ಗೆದ್ದುಕೊಳ್ಳುವ ಕ್ರಿಯೆಯಲ್ಲ ಈ ಹಡವನ್ನು ಉಪಯೋಗಿಸಲಾಗಿದೆ. ಅದರೆ ಇಲ್ಲ, ನಹೋಣ ದರರು ಕೆಲನ ಮಾಡಲೇಬೇಕು. “ಆ ಕೆಲನದಲ್ಲಿ ಅಭವ್ಯಾದಿಯಾಗಬೇಕೇ ಹೊರತು ಅವರ ನಾನ್ಯಾಧ ಕಾಗ್ರಿಯಾಗಿರ ಬಾರದು.”¹⁰ ಈ “ನಾನ್ಯಾಧರ” ಹಡದೊಂದಿಗೆ “ನುಜನ ವಂಜನೆ” ಎಂಬ ಹಡಪು ಸಹ ನೆಲಕೆಂಡಿರುತ್ತದೆ. NCVಯಲ್ಲ “ಹೆಚ್ಚೆ” ಎಂಬುದಾಗಿರುತ್ತದೆ. ಈ ವ್ಯಾಖ್ಯಾನಪು ರೀತಕ ಭಾಷೆ ಜೋಡಿ ಹಡದಿಂದ ತಜ್ವಾನೆಗೊಂಡು “ಒಂದಾದ ಮಹಿಮೆ” ಎಂಬುದಾಗಿದೆ. ಒಬ್ಬನ ಉದ್ದೇಶಪು ನಾನ್ಯಾಧರ ಮಹಿಮೆಯಾಗಿದ್ದರೆ, ಅದರ ಹಲಣಾಮವು ಬಲದಾದ “ಮಹಿಮೆಯು” ಮತ್ತು ಉಪಯೋಗಬಿಲ್ಲದ್ದಾಗಿರುತ್ತದೆ.

ನಾನ್ಯಾಧರಕ್ಕೂ ಮತ್ತು ಹೆಚ್ಚೆಗೂ ಹಲಹಾರವೇನು? ವಜನ 3ರಲ್ಲ ಮುಂದುವರಿಸಿ, “ಹಕ್ಕಹಾತದಿಂದಾಗಾಗ ಒಣಹೆಚ್ಚೆಯಂದಾಗಾಗ ಯಾವುದನ್ನು ಮಾಡಬೇಡಿಲ, ಶ್ರೀತಿಯೋಬ್ಬನು ದೀನಭಾವದಿಂದ ಮತ್ತೊಬ್ಬನ್ನು ತನಗಿಂತಲೂ ಶ್ರೀಷ್ಟನೆಂದಿನಂತಿಲ್ಲ.”

“ದೀನಭಾವ” ಎಂಬ ಪದವು ಅಣಾರ್ಥಕ್ಕೆ ಒಳಗಾಗಿದೆ. ಒಬ್ಬರು ತನಗೆ ಯಾವ ಬೇಲೆ ಇಲ್ಲ ಎಂಬುದಾಗಿ ಅಲಯುವುದು ಎಂದು ಕೆಲವರೆ ಅಜಾಞಾತ, ಆದರೆ ಅದು ನಿಜಪಲ್ಲ. ಹೊಳೆಯು “ಬಹಕ ದಿನ” ಮನುಷ್ಯನಾಗಿದ್ದನು ಎಂದು ಹೇಳಲಾಗಿದೆ (ಅರಣ್ಯಕಾಂಡ 12:3), ಆದರೆ ಆ ಮಹಾ ನಾಯಕನಲ್ಲ ಯಾವ ಶ್ರವೇಣಿಜನವು ಜರಾಲ್ಲ ಎಂದು ಹೇಳ ಲಾಗಿಲ್ಲ. ಯೇಸು ಕ್ರಿಸ್ತನ ಕುಲತಾಗಿ “ಅವನು ನಾಲ್ಕಿನಕೂ ದಿನ ಮನಸ್ಸುಳ್ಳವನು” ಎಂದು ಹೇಳಲಾಗಿದೆ (ಪ್ರತ್ಯಾಯ 11:29; ಫಿಉಲ್ಲಿ 2:18ನ್ನು ನೋಡಿಲಿ), ಹಾಗೂ ದೇವರು ತನಗೆ ಅನುಗ್ರಹಿಸಿರುವ ಮಹಿಮೆಯ ಕುಲತಾಗಿಯೂ ಯೇಸು ಕ್ರಿಸ್ತನು ತಿಳಿಸಿದ್ದಾನೆ (ಯೋಹಾನ 17:22; ಯೋಹಾನ 2:11ನ್ನು ನೋಡಿಲಿ). ತನ್ನನ್ನ ತಾನೇ ಹೊಗಳಿಕೊ ಈತ್ವಪದರಳ್ಲ ನವ್ಯ ಯಜಮಾನನು ಸಮಯವನ್ನು ವೃಧ್ಣಮಾಡಲ್ಲ.

ರ್ಯಿಇರು ದೀನ ಮನಸ್ಸಿನ ಕುಲತಾಗಿ ಯಾವ ಗೌರವವನ್ನು ಹೊಂದಿರಿಲ್ಲ, ಇಲ್ಲ ಗುಣವಾಚಕ ಪದವು, “ಕೆಲನಕ್ಕೆ ತೊಡಗಿಸಿಕೊಂಡಿರುವವನು ಎಂಬುದಾಗಿ ... ಒಬ್ಬ ಗುಲಾಮನ ಮನುಷ್ಯತ್ವವನ್ನು ಕುರಿತ ವಿವರಕೆ ಅವನು ಅತ್ಯಯೋಜಕನು, ದಢ್ಣನು, ವಿವೇಕ ವಿಲ್ಲದವನು ಎಂಬುದಾಗಿ ಮತ್ತು ಯಾವ ಲೆಕ್ಕಕ್ಕೂ ಬಾರದವನು.”¹¹ ಒಬ್ಬ ಅನ್ಯಾಗಿ “ದೀನನು” ಎಂಬುದಾಗಿ ಕರೆದರೆ, ಅವನಿಗೆ ಉಗ್ರ ಕೊಳಪ ಬರುವದಿತ್ತ. ಹೊನ ಒಡಂಬಿಕೆಯ ಬರಹಗಾರರು ದೀನತೆಯನ್ನು ಮಾನವಾದ ವಿಷಯ ಎಂದು ಪರಿಗಣಿಸಿದ್ದರು - ಅದು ಅತಿ ಉತ್ತಮವಾದ ಗೌರವ ಎಂದು ತಿಳಿದ್ದರು.

... ಯೋವನಸ್ತರೇ, ಅದೇ ಲಂತಯಾಗಿ ಕಿಲಿಯಲ್ಗೆ ಅಧಿನರಾಗಿಲ. ನಿಂದೆಲ್ಲರೂ ದಿನಮನಸ್ಸೇಂಬ ಪಸ್ತುದಿಂದ ಸೇಂಟಾರ್ಟಿಕ್ಸ್‌ಕೊಂಡು ಒಬ್ಬಲಿಗೇಬ್ಬರು ಸೇವೆ ಮಾಡಿಲ. ದೇವರು ಅಹಂಕಾರಗಳನ್ನು ಏದುಲಂತುತ್ತಾನೆ, ದಿನಲಿಗಾದರೋ ಶ್ವರೇಯನ್ನು ಅನುಗ್ರಹಿಸುತ್ತಾನೆ. ಹಿಗಿರುವದಲಿಂದ ದೇವರ ಶ್ರಾಂತಿಕ್ ಹಂತದ ಕೆಳಗೆ ನಿಮ್ಮನ್ನು ತರ್ಗಿಸಿಕೊಳ್ಳಲಿ: ಅತನು ತಕ್ಕ ಕಾಲದಲ್ಲ ನಿಮ್ಮನ್ನು ಮೇಲಕ್ಕೆ ತರುವನು (1 ಹೇತು 5:5, 6).

ತರ್ಗಿನುಖಿಕೆ, ಅಂದರೇನು? ನವ್ಯ ಮಾತನಳ್ಲ ಮತ್ತು ತೀಯಿಯಲ್ಲ ಯೋಗ್ಯರಾಗಿರಬೇಕು ಎಂದು ನಾವು ಮಾತನಾಡಬಹುದು. ಹೊಲನ ಎಜ್ಜಲಕೆಯನ್ನು ನಾವು ಜ್ಞಿಂಸಬಹುದು. “ಯಾರೂ ತನ್ನ ಯೋಗ್ಯತೆಗೆ ಮಿಲ ತನ್ನನ್ನು ಭಾವಿಸಿಕೊಳ್ಳಿ” (ರೋಮಾಪುರ 12:3) ಭಾರದು ಎಂದು ಹೊಲನು ತಿಳಿಸಿರುವನು. “ದೀನಮನಸ್ಸು” ಎಂಬ ಪದಕ್ಕೆ ಫಿಉಲ್ಲಿ 2:3, 4ರಳ್ಲಿ, “ಯಾವುದೆ ವಿಧವಾದ ಅರ್ಥವನ್ನು ತಳ್ಳಿಸಿದ್ದರೂ, ದಿನಮನಸ್ಸಿನಿಂದ ಇತರರನ್ನು ನಡಿಸಿಕೊಳ್ಳುವುದು ಬಹು ಶ್ರಾಮವ್ಯವಾಗಿದೆ; ನಿಮ್ಮ ವೈಯಕ್ತಿಕ ಆಶೀರ್ಜಲ್ಲ ಆನತ್ತಿ ವಹಿನಿಯೇತು.”

ದೀನತೆಯು, ಸ್ವಾರ್ಥವನ್ನು ಮರೆಯಿವರುವನಾಗಿರುವದೇ ವಿನಿ: ಹಿಂಜಲಕೆ ಯಾಗಿರುವದಿಲ್ಲ. ನಮ್ಮ ಕುಲತಾಗಿ ಕೆಷ್ಟ ಆಲೋಜನೆ ಮಾಡುವದಿಲ್ಲ. ಇತರರಳ್ಲ ಆನತ್ತಿವಹಿನಿವಾಗ, ನನ್ನನ್ನು ಕೊಂಡ ಕೆಳಮಂಟ್ಕು ನಡೆಸಿಕೊಳ್ಳುವುದು ಎಂಬುದಾಗಿರುತ್ತದೆ. ನಮ್ಮ ಹಾರದಲ್ಲಿರುವ ಪಜನದಲ್ಲ, ಹೊಲನು ಅನಾಧಾರಣವಾದ ಮಾಡಲಿಯನ್ನು ತೋಲ ಸಿದ್ಧಾನ್ತ: ಅದು ಯೇಸುವಿನ ದಿನಕ್ಕೆ ಯೇಸು ನಮ್ಮ ಕುಲತಾಗಿಯೇ ಯೋಜನೆಮಾಡಿ, ತನ್ನನ್ನು “ಮರೆತು” ಅತನು ಈ ಲೋಕಕ್ಕೆ ಬಂದನು, ನಮಗಾಗಿ ಶ್ರಾಂತವನ್ನು ನಹ ಅಹಿಸಿದನು (ಪಜನಗಳು 5-8). ಆ “ಮನಸ್ಸನ್ನೆ” ಹೊಂದಿಕೊಳ್ಳಬೇಕೆಂದು ಹೊಲನು ತನ್ನ ಉದುಗಲಿಗೆ ನಂಬಾಲನ್ನು ನಿಡಿದನು (ಪಜನ 5; KJV). R. C. ಬೆಲೆರರು, “ದೀನ ಮನಸ್ಸಿನವರು ಮಾತ್ರ ನಂಬಾನ ಮನಸ್ಸನ್ನು ಹೊಂದ ಬಹುದು.”¹² ಎಂದು ಹೇಳಿಕೆಯನ್ನು ನಿಡಿದ್ದಾರೆ.

ವಜನ 3ರ ಕಡೆಯ ಭಾಗದ ವಿಷಯದಲ್ಲ ಕೆಲವರು ಕಷ್ಟಪಡುತ್ತಾರೆ. NASBಯಲ್ಲ,

“ತ್ತತೆಯೊಬ್ಬನು ದೀನಭಾವದಿಂದ ಮತ್ತೊಬ್ಬನನ್ನು ತನಗಿಂತಲೂ ಶೈಕ್ಷರೆಂದು ಎಷಿಸಲ್” “ತನಗಿಂತಲೂ ಶೈಕ್ಷ” ಎಂಬ ವ್ಯಾಖ್ಯಾನವು ರಿಇಂ ಭಾಷೆಯ ಎರಡು ಪದಗಳನ್ನು ಒಳಗೊಂಡಿರುತ್ತದೆ. *Huper* ಎಂಬುದಾಗಿ (“ಮೇಲೆ”) ಅದಕ್ಕೆ ನಂಬಣಂಥಿಸಿದಂತೆ (“ಹಿಡಿಯಲು”) ಅದರ ಅಳ್ಕರಶೆ ಅಥವ, “ಮೇಲೆ ಎತ್ತಿ ಹಿಡಿಯಲುವುದು”¹³ ಎಂಬುದಾಗಿ, ಅದರ ನಾಂಕೆಲೆಟಕ ಪದವೇನೆಂದರೆ, “ಅನಾಧಾರಣವಾಗಿರುವುದು, ಅತ್ಯತ್ಯಮವಾಗಿರುವುದು” ಎಂಬುದಾಗಿ, ಪಜನ 3 (KJV, NKJV, ASV, NIV, RSV) ಇದನ್ನು ನಾವು “ಪರಿಷಾರವನ್ನು ಅಳ್ವಿಸಿ ಎಂದು ತಿಳಿದು ಅಳ್ವಿಸಿದ್ದು ಅಳ್ವಿಸಿದ್ದು” ಎಂಬುದಾಗಿ, ಪಜನ 3 (KJV, NKJV, ASV, NIV, RSV) ಇದನ್ನು ನಾವು “ಪರಿಷಾರವನ್ನು ಅಳ್ವಿಸಿ ಎಂದು ತಿಳಿದು ಅಳ್ವಿಸಿದ್ದು (ಪುತ್ರಾಯ 22:39; ಒತ್ತಿ ಹೇಳಿದ್ದು ನಾನ್ನು)”. ತಿಳಿದು ಅಳ್ವಿಸಿದ್ದು ಅಳ್ವಿಸಿದ್ದು ಅಳ್ವಿಸಿದ್ದು ಅಳ್ವಿಸಿದ್ದು “ಸಿನಗಿಂತಲೂ ಹೆಚ್ಚಾಗಿ ಸಿನ್ನು ನರೆಯವನನ್ನು ತ್ರೀಪಿಸಬೇಕು ಎಂಬುದೆ.”

ಇತರರನ್ನು ನಮಗಿಂತಲು ಹೆಚ್ಚಾಗಿ ಗಮನಿಸಬೇಕು ಎಂಬ ತಪ್ಪೆಯು, ಕೆಲವರಣ್ಣ ತ್ತಾಯನ್ನು ತರುತ್ತದೆ. ತಮ್ಮ ನಕ ಕ್ಯಾನ್ಸನ ಕಡೆಗೆ ಬೆರಳುಮಾಡಿ ತೋರಿಸಿ, “ಅವನು ನನಗಿಂತಲೂ ಉತ್ತಮನು, ನನಗಿಂತಲೂ ಅವನು ಯಾಕೆ ಶ್ರಾಮವ್ಯಾನು ಎಂದು ಹೇಳಬಹುದು? ಯಾಕಂದರೆ ಅವನಿಗೆ ಹೆಚ್ಚನ ಬಿದ್ಬಾಭ್ಯಾನಭಿರುವದಿಲ್ಲ ... ಅಥವಾ ಹೆಚ್ಚಿ ಪರದಾನಗಳು ಅವನಿಲ್ಲ ಇಲ್ಲದೆ ಇರಬಹುದು ... ಅಥವಾ ಅವನಿಲ್ಲ ಹೆಚ್ಚಿ ಶುಲಕ ಇರಬಹುದು ಅಥವಾ ಹೆಚ್ಚಿ ಬಲಶಾಂಕಾ ಅಥವಾ ಜೆನ್ಸನ್‌ರಿಗೆ ಕಾಂಪಿಸುವವನು ... ಅಥವ ಹೆಚ್ಚಿ ಭಿತ್ತಿಯಾಳವನೂ ಆಗಿರಬಹುದು!” ಯಾರ್ಥಾಯಿ ಇಂಥ ಅಲೋಚನೆಯನ್ನು ಹೊಂದಿರುವರೋ, ಅವರು ದೇವರ ವಾಕ್ಯದ ಹಲಜ್ಞಾನವನ್ನು ಅಲಿಟರರಲ್. ಇತರರು ಸಿನಗಿಂತ ಉತ್ತಮ ಎಂದು ವಾಕ್ಯಪ್ರ ತಿಳಿಸುತ್ತಿರುವುದಿಲ್ಲ, ಅದರ ಸೀನು ಅವನನ್ನು ಉತ್ತಮನೆಂದು ತಿಳಿಯಬೇಕೆಂದು ವಾಕ್ಯಪ್ರ ತಿಳಿಸುತ್ತಿರುತ್ತದೆ. ನಮ್ಮ ತೋರತೆಗಳಿಗಿಂತ ಅವನದು ಹೆಚ್ಚನದು ಎಂದು ನಾವು ತಿಳಿಯಬಯಸುತ್ತದೆ. ಅಲ್ಲಿ ಹಾಮರೋರವರು ತಿಳಿಸಿ, ಹೊಲನು “ಮೋದಲ ಶರ್ಮಾನದಲ್ಲಿ ಉಪಯೋಗಿಸುತ್ತಿದೆ ಉತ್ತಮವಾದ ತಜ್ವಂಪುಯನ್ನು ಇಲ್ಲ ತ್ರಣುಪ ಮಾಡಿರುವನು ಎಂಬುದಾಗಿ, ನಾಾಳನಿಲ್ಲ ಇತರರನ್ನು ಸಿನ್ನು ಮುಂದಾಗಿ ಸಿಲ್ಲಿಸಿಕೊಳ್ಳು”¹⁴ ಎಂಬದೇ. ನೀವು ನಾಾಳನಿಲ್ಲ ಯಾವಾಗಲಾದರು ಸಿಂಂಡ್ರರೆ, ಅಲ್ಲ ನೂತು ನುಗ್ಗಲು ಉಂಟಾಗಲು ಜನರು ನಾಾಳನ ಮೊದಲನೆಯ ನ್ನಾನುದಲ್ಲ ಸಿಲ್ಲಲು ಅಪೆಳ್ಳಿಸುತ್ತಾರೆ. ಈ ವಿಷಯವನ್ನು ನೀನು ಅರ್ಥಿಸಿರುವಿ. ಒಬ್ಬ ಬರಹಗಾರನು ನೀಡಿರುವ ನಲಹೆಯಂತೆ ನಾವು ಇತರರನ್ನು ಯೋಗ್ಯ ಲೀತಯಿಲ್ಲ ಅಳ್ವಿಪ್ಪದಿಯನ್ನು ಹಡೆಯಬೇಕಾಗಿದ್ದರೆ, ನಾವು ಈ ತ್ತಾಯನ್ನು ಕೆಳಿಕೊಳ್ಳಬೇಕು, “ಆ ವೃತ್ತಿಯ ಹಾಗೆ ನಾನು ಹುಟ್ಟಿ, ಬೆಳೆನಲ್ಲಿಟ್ಟಿದ್ದನಾಗಿದ್ದರೆ, ಅವನಿಗಿರುವಂಥ ಒಂದೇ ಅವಕಾಶವನ್ನು ಮತ್ತು ಚರ್ಚನ್ನನ್ನು ಹಡೆದಿದ್ದರೆ, ನಾನು ಯಾವ ಲೀತಯಿಲ್ಲ ಇರುತ್ತಿದ್ದೆ?” ಅಥವಾ “ಆ ವೃತ್ತಿಯ ನಾನ್ನು ಮನೆಯಿಲ್ಲ ಬೆಳೆನಲ್ಲಿಟ್ಟಿ ನಾನ್ನು ಅವಕಾಶಗಳನ್ನು ಮತ್ತು ಚರ್ಚನ್ನನು ಅವನಿಗೆ ಸಿಂಡ್ರಾಗಿದ್ದರೆ, ಅವನು ಯಾವ ಲೀತಯಿಲ್ಲ ಇರಬಹುದಿತು?”

ಪಜನ 3ರ ಕಡೆಯ ಭಾಗವನ್ನು ನಾನು ಓದುವಾಗ, ನಾನ್ನ ತಂದೆತಾಯಿಗಳ ಕುಲತು ಯೋಜನುತ್ತೇನೆ. ನಾನು ಮತ್ತು ನಾನ್ನ ನಹೊಂದರನಾದ ಕಾರ್ಯ ಬಡತನದ ನಮಯದಲ್ಲ ಹುಟ್ಟಿದವರು. ಅವರಣ ಅಲ್ಲ ಹಣವಿದ್ದರೂ, ನಾನು ಮತ್ತು ನಾನ್ನ ನಹೊಂದರನು ಆಯೋಗ್ಯವಾಗಿರಬೇಕೆಂದು, ನಮಗೆ ಹಣ್ಣ ತರಕಾಲಿಗಳನ್ನು ತೋರಿ ತರುತ್ತಿದ್ದರೂ, ಅವಲಿಗಲ್ಲಿದ್ದರೂ, ನಮಗೆ ನಿಂಡುತ್ತಿದ್ದರು ನಮ್ಮನ್ನು ಅವರು ತಮಗಿಂತಲೂ “ಶ್ರಾಮವ್ಯಾಯ” ಎಂದು ತಿಳಿದ್ದರು - ನಾವು ದೊಡ್ಡವರಾಗಿದ್ದೇವು, ಬಲಶಾಂಕಾಗಾಗಿದ್ದೇವು, ಅವಲಿಗಿಂತಲೂ ಜೂಟಯಾಗಿದ್ದೇವು ಎಂಬುದಾಗಿ ಅಲ್ಲ - ಅವರು ದೇವರನ್ನು ತ್ರೀಪಿ ಮಾಡಿದ್ದಲಿಂದಲೇ.¹⁵

ಫಿಅಷ್ಟಿ 2:3, 4 ಕ್ರಿಸ್ತನಿಲ್ಲರುವ ನಹೊಂದರ ನಹೊಂದಲಿಯರ ಕುಲತಾಗಿ ಇದೇ ಬಿಧವಾದ ಮನೋಭಾವನೆಯನ್ನು ನಾವು ನಹ ಹೊಂದಿರಬೇಕು. ತ್ರೀಪಿಯಂದ ನಾವು ಇತರರನ್ನು

“ಉತ್ತಮರು” ಮತ್ತು “ಬಹು ತ್ವಾಮುಖ್ಯರು” ಎಂದು ಹಲಿಗಳಿನಬೇಕು. ಮತ್ತು ಈ ಕಾಡುವ ಅನಂದ - ಅನಂದ ಎಂಬ ಹದಳ್ಲ, ಯೀಂನು ಹೊದಲು ನಾನು ತಡೆಯವನು. ಇತರರು ನಡುವೆ ಇರುವರೆಂಬ ಅರ್ಥವಿರಬಹುದು. ಕೆಲವು ಸಮಯದ ಹಿಂದೆ, ಬೈಬಲ್ ಶಾಲೆಯಲ್ಲ “ನಾನು - ಮೂರಿಸೆಯ” ತರಗತಿ.¹⁶ ಎಂಬ ಹಾರವನ್ನು ನೋಡಿದ್ದೇನು. ಅದನ್ನು ಯಾರೆ ಬೇಕಿರಬಹುದು, ಅದರಲ್ಲ ಹೊಲನ ಹೈಲೇಸ್‌ಹೆಡ ಸಲಹಕೆಗಳು ಅಡಕವಾಗಿವೆ.

ನಮ್ಮ ಹಾರವು ಈ ಬಿಂಧುವಿದಿಂದ ಅಂತ್ಯಗೊಳ್ಳುತ್ತೇ: “ನಿಮ್ಮಾಲ್ಲ ತ್ವಿಯೊಬ್ಬನು ಸ್ವರ್ಪಿತವನ್ನು ಮಾತ್ರ ನೋಡದೆ ಹಲಹಿತವನ್ನು ಸಹ ನೋಡಿ” (ಪಜನ 4). ಬೈಬಲ್ ನಂತರಿಗೆ ನಾನ್ಯಾಯಿಯುತ್ಪಾದ ಜೋಣಿಸೆಯಿನ್ನು ನಿಂಡತ್ತದೆ (ಮತ್ತಾಯ 22:39; ಎಂದೆನ್ 5:28, 29), ಅದರೆ ನಾವು ನ್ಯಾತಿಗಳಾಗಿದಂತೆ ಎಚ್ಚರವಾಗಿರೋಣ. ಇತರರ ಜೋರಡಿಗಳ ಬಗ್ಗೆ ಗಮನಪೂರ್ಣವರಾಗಿರೋಣ. 3, 4ರಲ್ಲ ಇರುವ ಹೊಲನ ನೂಜನೆಗಳು ಹಿಂಬಾಲನಲ್ಲ ಕಷ್ಟಕರವಾದದ್ದೇ. ಮತ್ತು ಅದರ ಕುಲತಾಗಿ ಅಲೋಜನೆ ಮಾಡದೆ ಇರುವುದು ಸಹ ಕಷ್ಟವೇ!

ಮುತ್ತಾಯ

ನಾವು ಎರಡು ವಿಧವಾದ ಸರ್ವಾರ್ಥಕಾರಿಗಳನ್ನು ಏಕೆ ಹಿಡಿದಿದ್ದೇವೆ: (1) ಬಕ್ಕೆತೆಯ ಅಗತ್ಯ ಮತ್ತು (2) ನಿನ್ನಾರ್ಥವನ್ನು ರ್ಯಾಜಿಸಿದರೆ ಬಕ್ಕೆತೆಯು - ತ್ವಾತ್ವಾಗುತ್ತದೆ. ಮುಂದಿನ ಹಾರದಲ್ಲ; ಯೀಂನು ಮತ್ತು ಅತನ ಇಬ್ಬರು ಜೋತೆ ಕೆಲಸಗಾರರ ನಿನ್ನಾರ್ಥದ ಮಾದಲಯ ಈ ಹಾರವನ್ನು ಅಂತ್ಯಗೊಳಿಸುವಾಗ ವ್ಯಯಾತ್ಯಿಕವಾಗಿ ಇದನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳೋಣ. ಬಕ್ಕೆತೆಯು ನಿಮಗೆ ಎಷ್ಟು ತ್ವಾಮುಖವಾಗಿದೆ? ನೀನು ಇರುವಂಥ ಸಭೆಯಲ್ಲ ಸಮಾದಾನ ಹಾಗೂ ಬಕ್ಕೆತೆ ನೆಲಸಿರುವಂತೆ ತ್ಯಾತ್ಯ ಹಡುವಿಯಾ? ನಾನು ಬೈಬಲನ ಸರ್ವಾರ್ಥಕಾರಿ ಬಕ್ಕೆತೆಯು ನಿಮಗೆ ಎಷ್ಟು ತ್ವಾಮುಖವಾಗಿದೆ? ನೀನು ಇಬ್ಬರು ಸರ್ವಾರ್ಥಕಾರಿ ಹೊಂದಾಟಿಕೆ ಮಾಡಿಕೊಳ್ಳಬೇಕು ಎಂದು ತಿಳಿಸುತ್ತಿರುವದಲ್ಲ. ಹೆಮ್ಮೆಯನ್ನು ನ್ಯಾತಿಗಳನ್ನು ಅಯ್ಯಿಸುತ್ತಿರುವುದು ತಿಳಿಸುತ್ತಿದ್ದೇನೆ. ಬಿಭಾಗಿಗಳನ್ನು ಉಂಟು ಮಾಡುವ ಮಾರ್ಗಗಳನ್ನು ಅಯ್ಯಿಸುತ್ತಿರುವುದು. ನಾನು ತಿಳಿಸಿದೆ: “ಬಿಕಂಗುತ್ವದಲ್ಲ ನಿಂತುಕೊಳ್ಳಿದ್ದರೆ; ಜಡ್ಣ ಹೊಗು ತ್ತೇವೆ!” ಎಂದು ತಿಳಿಸುತ್ತಿದ್ದೇನೆ.

ವಿಷಯ ನೂಜನೆ

ಈ ಎರಡು ಭಾಗಗಳ ಅಧ್ಯಯನದ ಎರಡನೆಯ ಭಾಗವಾಗಿದೆ. ಹೀಲ್ಪಿಯ ಪತ್ರಿಕೆಯ, ಹದಿಮೂರು ಹಾರಗಳನ್ನು ತಿಳಿಯಬಯಸಿದರೆ, “ಕೈಸ್ತರು ಮಾಡಬೇಕಾದ ಒಂದೇ ನಂಗತಿ” ಎಂಬ ಅಧ್ಯಯನದಲ್ಲ ಅವೆಲ್ಲವು ಒಳಗೊಂಡಿರುತ್ತದೆ. ಬಿಕಂಗುತ್ವದ ಕುಲತಾಗಿ ನೀವು ಒತ್ತಿಹೊಳ್ಳುವುದಾದರೆ ಆ ಹಾರಕ್ಕೆ ಮುಖ್ಯ ತ್ವಾತ್ವಾಪವನ್ನು ಈ ಲೀಟೆ ಯಾಗಿ ಬಿಭಾಗಿಸಬಹುದು: “ಬಲದಲ್ಲ ಒಂದಾಗಿಯಾದು” ಎಂಬುದಾಗಿ (1:27) ಮತ್ತು “ಬಾಂಗಿಗಳ್ಲ ಒಂದಾಗಿಯಾದು” ಎಂಬುದಾಗಿದೆ (1:28-30).

ಇದನ್ನು ನೀವು ಒಂದು ತ್ವಾತಂಗ ಎಂದು ತಿಳಿಯಪುದಾದರೆ, ನಾವು ಕೈಸ್ತನಿಳ್ಳ ಒಂದಾಗಿದ್ದರೆ ಮಾತ್ರ ಹರಸ್ತರ ಒಂದಾಗಿರುವುದಕ್ಕೆ ನಾಧ್ಯವಾಗುತ್ತದೆ. ಕೈಸ್ತನಿಳ್ಳ ಹೇಗೆ ಬಿಕಂಗುತ್ವಪೂರ್ಣವರಾಗಿರೋಣ? ನಾವು ದೀಕ್ಷಾನ್ಯಾಸ ಹೊಂದುವಾಗ, ಕೈಸ್ತನಿಳ್ಳ ಧರಿಸಿಕೊಳ್ಳುತ್ತೇವೆ (ಗಲಾತ್ಯ 3:26, 27). ಬಿಭಾಗವನ್ನು ಉಂಟುಮಾಡುವ ಇತರ ಕೈಸ್ತರ ಮಾನಸಂತರ ಹಷ್ಟು ಪ್ರನಃ ನ್ಯಾಪನೆಗೊಳ್ಳುವಂತೆ ಹೈಲೇಸ್‌ಹೈಸಿ (ಅಪೋಸ್ಟಲರಕ್ಯಾತ್ಯಗಳು 8:22; ಯಾಕೋಬ 5:16).

¹ଶ୍ରୀ. ଶ୍ରୀ. ଅରନେ ଶତମାନଦିଲ୍ଲ ରିଏଲିନଲ୍ ଜିନ୍ହୋଙ୍କଣମୁ ଜୀବିସିଦ୍ଧନୁ. ଖ୍ରୀଷ୍ଟିନ୍ଧ ଦୃଷ୍ଟିଯିତରଙ୍ଗଜାଗି, ଅପନାମୁ ନେନପୁ ମାଦୁତରୁରେ. ଅପର ମୁରଳିଦ ନଂତର ଜିଗୁରଙ୍ଗନ୍ମୁ ନଂରୁହିନାଲାଗିଦେ, ମୁକ୍ତ ଅପଗର୍ଜନୀ, “ନୀତିଯିନ୍ମୁ” ନେଲନାଗିଦେ. ମଞ୍ଚକୁ ଅଧିନ୍ମ ଜିନ୍ମୁ ଅନଂଦିନୁତରୁରେ. ²Adapted from Paul Lee Tan, *Encyclopedia of 7,700 Illustrations: Signs of the Times* (Rockville, Md.: Assurance Publishers, 1979), 1172. ³John Bartlett, *The Shorter Bartlett's Familiar Quotations*, ed. Christopher Morley (New York: Permabooks, 1953), 5. ⁴ଆମେଲକେଯିଲ୍ କେଲପୁ ପଞ୍ଜନର୍ଜ କିଂଦ, “ବରମୁତ୍ୟଦିଲ୍ ନିମୁକ୍ତୋତ୍ସୁତ୍ୱେବେ.

ବିଭାଗପା ଦରେ ଜିଦ୍ଧ ହୋଇଥିଲୁତ୍ୱେବେ” ଏଠବ ପ୍ରଫ୍ରାକତପାଦ କାହାନ୍ମୁ କାହାତୁତ୍ୱିଦ୍ଧରୁ (Tony Hiller and Peter Simons, “United We Stand,” ©Belwin Mills, 1970). ⁵ଜାନା⁶ ଡିକ୍ଷନ୍ମୁ (1732-1808) ଅପର କାଂପନେଂଟର୍ କାଂର୍ଯ୍ୟିନ ନଦ୍ୟରାଗିଦ୍ଧରୁ, ମୁକ୍ତ ଆମେଲକଦ କାଂପିଯିଲ୍, ମହାଲହିତ୍ୟର୍ଗଜ କୁଲତାଗି ବରେଯୁତ୍ୱିଦ୍ଧ. କେ ହେଇକେଯିନ୍ମୁ “ଅଭିଭାବନାଠାର୍ଗିଲିଂଦ” ନଂରୁହିନାଲାଗିଦେ, 1768ରିଲ୍ ପ୍ରକଟନାଲାଗିଦେ. ଆଯା ନଂନାନ୍ଦପଦରୁ ବିବନ୍ଦାଗିରିଲେଇକୁ. ନିମ୍ନ ଦେଇତା ନାଯକରୁ ବନ୍ଦୁଗି ନିଲ୍ଲବେଇକୁ ଏଠଦୁ ହେଇଦରୁ, ଅପରିଗ୍ରହ ଜାନା⁷ଡିଲ୍ଲିନ୍ରେପରପର ମାତୁରଙ୍ଗନ୍ମୁ ତିଳିନିଲ. ⁸ନିକେଳୋଲୋଇ ମାଶିଯା ବିଲ୍ଲେଯିପରୁ (ଲ୍ୟୁଣିନ୍ମୋନଲ୍) କେ ହେଇକେଯିନ୍ମୁ ନିରଦିରୁପରୁ. ଦି ଅର୍କ୍ଟର୍ ଅର୍କ୍ଟ ପାର୍ରୋ (1521). ଅପର ବିଲ୍ଲେପର୍ରୋ (1469-1527) ଆଜିତାରରୁ ମୁକ୍ତ ରାଜତିଯ ବରହଗାରରୁ ଆଗିଦ୍ଧରୁ. ⁹Richard B. Gaffin, Jr., notes on Philippians, *The NIV Study Bible*, ed. Kenneth Barker (Grand Rapids, Mich.: Zondervan Publishing House, 1985), 1805. ¹⁰*The Analytical Greek Lexicon* (London: Samuel Bagster & Sons, Ltd., 1971), 329. ¹¹J. B. Lightfoot, quoted in John A. Knight, *Philippians, Colossians, Philemon*, Beacon Bible Expositions (Kansas City, Mo.: Beacon Hill Press, 1985), 61.

¹⁰William Barclay, *The Letters to the Philippians, Colossians, and Thessalonians*, rev. ed., The Daily Study Bible Series (Philadelphia: Westminster Press, 1975), 31.

¹¹Gerald F. Hawthrone, *Word Biblical Commentary*, vol. 43, *Philippians*, ed. David A. Hubbard and Glenn W. Barker (Waco, Tex.: Word Books, 1983), 69. ¹²R. C. Bell, *Studies in Philippians* (Austin, Tex.: Firm Foundation Publishing House, 1971), 19.

¹³W. E. Vine, *The Expanded Vine's Expository Dictionary of New Testament Words*, ed. John R. Kohlenberger III with James A. Swanson (Minneapolis: Bethany House Publishers, 1984), 115. ¹⁴Earl F. Palmer, *Integrity in a World of Pretense: Insights from the Book of Philippians* (Downers Grove, Ill.: InterVarsity Press, 1992), 90.

¹⁵ତ୍ୟାଗମୁଯିପାଦ ମାଦଲିଗନ୍ମୁ ହେଇଗି ହେଇବହମୁଦୁ, ନିମ୍ନ ଉଦ୍‌ଦେଶ୍ୟରୁ ଗ୍ରେହିନୁପଠନରୁ ଦୃଷ୍ଟିଯିତରଙ୍ଗଜାଗିଲ. ¹⁶Manford George Gutzke, *Plain Talk on Philippians* (Grand Rapids, Mich.: Lamplighter Books, Zondervan Publishing House, 1973), 79.